



ಡಾ. ಎಸ್. ರಾಮಮೂರ್ತಿ

21-2-2013ರಿಂದ 27-2-2013ರವರೆಗೆ



ವಾರದ ಆರಂಭದಲ್ಲಿ ಮನಶಾಂತಿ. ಬಂಧುಗಳಿಂದ ಸಹಕಾರ. ಹಿರಿಯರಿಂದ ಸಲಹೆ. ಉದ್ಯೋಗದಲ್ಲಿ ಮುನ್ನಡೆ. ಆಪ್ತರ ಆಗಮನ. ವಾರದ ಮಧ್ಯಭಾಗದಲ್ಲಿ ಒತ್ತಡ. ಕೆಲಸದಲ್ಲಿ ಅಡಚಣೆ. ಪೆಟ್ಟಾಗುವ ಸಾಧ್ಯತೆ. ವ್ಯಾಪಾರದಲ್ಲಿ ಹಾನಿ. ಕಹಿಸುದ್ದಿ. ಆರೋಗ್ಯ ವ್ಯತ್ಯಯ. ಕುಟುಂಬದಲ್ಲಿ ಭಿನ್ನಾಭಿಪ್ರಾಯ. ವಾರಾಂತ್ಯದಲ್ಲಿ ಸುಧಾರಣೆ. ಶುಭದಿನ: 22; ಗಣಪತಿ, ದತ್ತಾತ್ರೇಯ ಅಷ್ಟೋತ್ತರ ಪಠಿಸಿ



ಉದ್ಯೋಗದಲ್ಲಿ ಮುನ್ನಡೆ. ಮಿತ್ರರಿಂದ ಸಕಾಲದಲ್ಲಿ ಸಹಾಯ. ವಾಹನ ಯಂತ್ರೋಪಕರಣಗಳು ಸರಾಗವಾಗಿ ನಡೆಯುವುದು. ವಿದ್ಯಾಭ್ಯಾಸದಲ್ಲಿ ಸಫಲತೆ. ಹಿತ್ತೆಪ್ಪಿಗಳೊಡನೆ ಸಮಾಲೋಚನೆ. ದೇವತಾ ಕ್ಷೇತ್ರಗಳ ದರ್ಶನ. ತಂಟೆ ತಕರಾರುಗಳು ಬಗೆಹರಿಯುವುದು. ಗೃಹ ನವೀಕರಣ ಯೋಜನೆ. ಹಿತಕರ ಸಂದೇಶ. ಶುಭದಿನ: 25; ಶಿವ, ಪಾರ್ವತಿ ಅಷ್ಟೋತ್ತರ ಪಠಿಸಿ



ವಾರದ ಆರಂಭದಲ್ಲಿ ಸಂತೋಷ. ಬಂಧುಗಳ ಆಗಮನ. ಹಿತಕರ ಘಟನೆಗಳು. ಉದ್ಯೋಗದಲ್ಲಿ ಮುನ್ನಡೆ. ಹಿರಿಯರ ಪ್ರಶಂಸೆ. ವಾರದ ಮಧ್ಯಭಾಗದಲ್ಲಿ ಆದಾಯ ಕಡಿಮೆಯಾಗುವುದು. ಅಧಿಕ ಶ್ರಮ. ಅಧ್ಯಯನದಲ್ಲಿ ನಿರಾಸಕ್ತಿ. ಕೆಲಸ ಕಾರ್ಯಗಳಲ್ಲಿ ಸಮಸ್ಯೆ. ಲೇವಾದೇವಿಗಳಲ್ಲಿ ನಷ್ಟ. ಪೆಟ್ಟಾಗುವ ಸಂಭವ. ವಾರಾಂತ್ಯದಲ್ಲಿ ಅನುಕೂಲ. ಶುಭದಿನ: 21; ಗಣಪತಿ, ಶಿವ ಅಷ್ಟೋತ್ತರ ಪಠಿಸಿ




ವಾರದ ಆರಂಭದಲ್ಲಿ ಏನಾದರೊಂದು ಸಮಸ್ಯೆ. ಪಾಲುದಾರಿಕೆಯಲ್ಲಿ ಕಲಹ. ಉದ್ಯೋಗದಲ್ಲಿ ಅಶಾಂತಿ. ಪೆಟ್ಟಾಗುವ ಸಂಭವ. ಅಕಾಲ ಭೋಜನ. ದುರಸ್ತಿ ಕಾರ್ಯಗಳಿಗೆ ಖರ್ಚು. ವಾರದ ಮಧ್ಯಭಾಗದಿಂದ ಸಮಾಧಾನ. ಅಲ್ಪ ಶ್ರಮದಿಂದ ಕಾರ್ಯ ಸಾಧನೆ. ವಾಹನಗಳು ಸರಾಗವಾಗಿ ನಡೆಯುವುದು. ಕ್ರಯ ವಿಕ್ರಯಗಳಲ್ಲಿ ಸೂಕ್ತ ಲಾಭ. ಶುಭದಿನ: 25; ಲಕ್ಷ್ಮೀ, ವಿಷ್ಣು ಅಷ್ಟೋತ್ತರ ಪಠಿಸಿ



ವಾರದ ಆರಂಭದಲ್ಲಿ ಕಷ್ಟ. ಆರೋಗ್ಯ ವ್ಯತ್ಯಯ. ಮೋಸವಾಗುವ ಸಂಭವ. ಪ್ರಯಾಣದಲ್ಲಿ ಒತ್ತಡ. ಸಣ್ಣ ಪುಟ್ಟ ಪೆಟ್ಟಾಗುವ ಸಾಧ್ಯತೆ. ವಿರೋಧಿಗಳಿಂದ ತೊಂದರೆ. ವಾರದ ಮಧ್ಯಭಾಗದಿಂದ ಪರಿಸ್ಥಿತಿ ಸುಧಾರಣೆ. ಕೆಲಸಗಳಲ್ಲಿ ಸಫಲತೆ. ವ್ಯಾಪಾರದಲ್ಲಿ ಲಾಭ. ಪತ್ರಾಗಮನ. ಒಮ್ಮತದ ನಿರ್ಧಾರಗಳು. ದೈವಿಕ ಕಾರ್ಯಾಸಕ್ತಿ. ಸೌಖ್ಯ. ಶುಭದಿನ: 26; ಗಣಪತಿ, ದುರ್ಗಾ ಅಷ್ಟೋತ್ತರ ಪಠಿಸಿ



ವಾರದ ಆರಂಭದಲ್ಲಿ ಸಮಯಕ್ಕೆ ಸರಿಯಾಗಿ ಮುಗಿಯದ ಕಾರ್ಯಗಳು. ವ್ಯಾಪಾರದಲ್ಲಿ ಲಾಭದ ಕೊರತೆ. ಮಕ್ಕಳಿಂದ ಒತ್ತಡ. ಸಂದೇಶಗಳ ವಿಳಂಬ. ವಾಹನಗಳಿಂದ ಖರ್ಚು. ವಾರದ ಮಧ್ಯಭಾಗದಿಂದ ಸೌಖ್ಯ. ಬಂಧು ಮಿತ್ರರಿಂದ ಸಹಕಾರ. ಉದ್ಯೋಗದಲ್ಲಿ ಮನಶಾಂತಿ. ಕ್ರಯ ವಿಕ್ರಯಗಳಲ್ಲಿ ಲಾಭ. ಹಿತಕರ ಘಟನೆಗಳು. ಶುಭದಿನ: 25; ಗಣಪತಿ, ಲಕ್ಷ್ಮೀ ಅಷ್ಟೋತ್ತರ ಪಠಿಸಿ



ವಾರದ ಆರಂಭದಲ್ಲಿ ಬೇಸರ. ಕುಟುಂಬ ಸದಸ್ಯರಲ್ಲಿ ಭಿನ್ನಾಭಿಪ್ರಾಯ. ಉದ್ಯೋಗದಲ್ಲಿ ಹಿನ್ನಡೆ. ಅಹಿತಕರ ಸಂದೇಶ. ಪೆಟ್ಟಾಗುವ ಸಂಭವ. ವಾರದ ಮಧ್ಯ ಭಾಗದಿಂದ ಸಮಾಧಾನ. ತಪ್ಪುಗಳ ಅರಿವಾಗುವುದು. ಕಾರ್ಯ ಕಲಾಪಗಳಲ್ಲಿ ಮುನ್ನಡೆ. ವ್ಯಾಪಾರದಲ್ಲಿ ಲಾಭ. ಖರ್ಚು ನಿಯಂತ್ರಣಕ್ಕೆ ಬರುವುದು. ಮನಸ್ತಾಪ ದೂರವಾಗುವುದು. ಶುಭದಿನ: 26; ಗಣಪತಿ, ದುರ್ಗಾ ಅಷ್ಟೋತ್ತರ ಪಠಿಸಿ